

02 KARNATAKA POWER TRANSMISSION CORPORATION LIMITED
Departmental Examination – January, 2014

SAS PART I – PAPER II

(KEB Accounts Manual Volume-I, Conditions of Supply of Electricity of Distribution Licensees in the State of Karnataka, Current Tariffs and Financial Management)

(Books, Guides, Notes etc., are not allowed)

Date: 20.01.2014

Maximum Marks: 100

Time: 2:30 pm to 5:30 pm

Note: The first one hour will be allowed to answer multiple choice questions on OMR sheets & the same will be taken back after one hour.

ಸೂಚನೆ: ಆಭ್ಯರ್ಥಿಗಳು ಮಾದರಿ ಪ್ರಶ್ನೆಗಳನ್ನು ಉತ್ತರಿಸಲು ಮೊದಲ ಒಂದು ಗಂಟೆ ಸಮಯ ಮಾತ್ರ ಇರುತ್ತದೆ ಹಾಗೂ ಒಂದು ಗಂಟೆಯ ನಂತರ ಓ.ಎಂ.ಆರ್. ಉತ್ತರ ಪತ್ರಿಕೆಗಳನ್ನು ಹಿಂಪಡೆಯಲಾಗುತ್ತದೆ.

PART-A

40

ಭಾಗ-ಎ

1. Deposit works are met out of

- | | |
|---------------------------------|------------------------|
| A. Corporate Funds | B. Miscellaneous Funds |
| C. Other than Corporate Sources | D. None of them |

ರೇವಣಿ ಕೆಲಸಗಳನ್ನು ಮೂಲಕ ನಿರ್ವಹಿಸಲಾಗುತ್ತದೆ.

- | | |
|---|----------------------|
| ಎ. ನಿಗಮದ ನಿಧಿಯ | ಬಿ. ನಿಗಮದ ಇತರೆ ನಿಧಿಯ |
| ಸಿ. ನಿಗಮದ ನಿಧಿಯನ್ನು ಹೊರತುಪಡಿಸಿದಂತೆ ಇತರೆ ನಿಧಿಗಳಿಂದ | ಡಿ. ಯಾವುದು ಅಲ್ಲ. |

2. The Accounts of the Corporation shall be maintained in accordance with.

- | |
|--|
| A. The Electricity (supply) Annual Accounts Rules 1985 framed by the Central Govt. |
| B. The Electricity (supply) Annual Accounts Rules 1985 framed by the State Govt. |
| C. The Electricity Act 2003. |
| D. The Companies Act 1956. |

ನಿಗಮದ ಲೆಕ್ಕಸಂಕಲನಗಳ ನಿರ್ವಹಣೆಯನ್ನು ಅನುಸಾರವಾಗಿ ನಿರ್ವಹಿಸಲಾಗುತ್ತದೆ.

- | |
|---|
| ಎ. ಕೇಂದ್ರ ಸರ್ಕಾರ ರಚಿತ ವಿದ್ಯುತ್ (ಸರಬರಾಜು) ವಾರ್ಷಿಕ ಲೆಕ್ಕಗಳ ನಿಯಮಗಳು 1985 |
| ಬಿ. ರಾಜ್ಯ ಸರ್ಕಾರ ರಚಿತ ವಿದ್ಯುತ್ (ಸರಬರಾಜು) ವಾರ್ಷಿಕ ಲೆಕ್ಕಗಳ ನಿಯಮಗಳು 1985 |
| ಸಿ. ವಿದ್ಯುತ್ ಅಧಿನಿಯಮ 2003 |
| ಡಿ. ಕಂಪನಿ ಅಧಿನಿಯಮ 1956 |

3. Consumer Contributions falls under the following group

- | | |
|---------------------------|---------------------|
| A. Capital Receipts | B. Revenue Receipts |
| C. Miscellaneous Deposits | D. None of them |

ಗ್ರಾಹಕರ ಕೊಡುಗೆಗಳು ಗುಂಪಿಗೆ ಸೇರುತ್ತವೆ.

- | | |
|--------------------|--------------------|
| ಎ. ಬಂಡವಾಳ ರಸೀದಿಗಳು | ಬಿ. ಕಂದಾಯ ರಸೀದಿಗಳು |
| ಸಿ. ಇತರೆ ರಸೀದಿಗಳು | ಡಿ. ಯಾವುದು ಅಲ್ಲ. |

4. Statutory Audit of the Electricity Supply Companies is conducting as per the provisions under

- | |
|---|
| A. Section 69 of the Electricity (Supply) Act 1948. |
| B. Section 61 of the Electricity (Supply) Act 1948. |
| C. Rules 57 of the Karnataka Electricity (Supply) Rules 1957. |
| D. The Electricity (Supply) Annual Accounts Rules 1985. |

ವಿದ್ಯುತ್ ಸರಬರಾಜು ಕಂಪನಿಗಳ ಸ್ವಾಭಾವಿಕ ಪರಿಣಾಮವಾಗಿರುವ ಅಧಿನಿಯಮಗಳನ್ವಯ ನಡೆಸಲಾಗುತ್ತದೆ.

- ಎ. ವಿದ್ಯುತ್ (ಸರಬರಾಜು) ಅಧಿನಿಯಮ 1948 ರ ಪರಿಷ್ಕರಣೆ 69
 ಬಿ. ವಿದ್ಯುತ್ (ಸರಬರಾಜು) ಅಧಿನಿಯಮ 1948 ರ ಪರಿಷ್ಕರಣೆ 61
 ಸಿ. ಕರ್ನಾಟಕ ವಿದ್ಯುತ್ (ಸರಬರಾಜು) ನಿಯಮಗಳು 1957 ರ ನಿಯಮ 57
 ಡಿ. ವಿದ್ಯುತ್ (ಸರಬರಾಜು) ವಾರ್ಷಿಕ ಲೆಕ್ಕಗಳ ನಿಯಮ 1985

5. The Company shall pay the tax collected from the consumer to the State Govt. within days after the expiry of the month for which it is levied

- A. 30 B. 60
 C. 90 D. 45

ನಿಗಮವು ವಿದ್ಯುತ್ ಬಳಕೆದಾರರಿಂದ ವಸೂಲಿಯಾದ ತೆರಿಗೆಯನ್ನು ತೆರಿಗೆ ವಿಧಿಸಿದ ತಿಂಗಳ ನಂತರದ ದಿನಗಳೊಳಗೆ ಸರ್ಕಾರಕ್ಕೆ ಪಾವತಿಸಬೇಕು

- ಎ. 30 ಬಿ. 60
 ಸಿ. 90 ಡಿ. 45

6. In order to meet the expenditure incurred by the Electricity Supply Companies for collection of Electricity Tax, the State Govt. is liable to pay to companies a rebate at on the amount of tax collected and remitted,

- A) 1½ % B) 2% C) 4% D) 5%

ಕಂಪನಿಗಳು ವಿದ್ಯುತ್ ತೆರಿಗೆಯನ್ನು ವಸೂಲಿ ಮಾಡಲು ಭರಿಸುವ ವೆಚ್ಚವನ್ನು ವಸೂಲಿ ಮಾಡಿದ ಮತ್ತು ಪಾವತಿಸಿದ ತೆರಿಗೆ ಮೊತ್ತದ ಶೇಕಡಾ ರಷ್ಟನ್ನು ರಾಜ್ಯ ಸರ್ಕಾರ ಪಾವತಿಸುತ್ತದೆ.

- ಎ. 1½ ಬಿ. 2
 ಸಿ. 4 ಡಿ. 5

7. When a private building is hired by the Corporation for the accommodation of its employee, the rent payable by him is

- A. HRA admissible to him B. Full rent irrespective of his HRA admissible
 C. HRA admissible + difference of Excess rent amount D. NIL

ನಿಗಮದ ನೌಕರನಿಗೆ ನಿಗಮವು ಖಾಸಗಿಯವರಿಂದ ಬಾಡಿಗೆ ಮನೆಯನ್ನು ಪಡೆದು ವಾಸ ಮಾಡುವ ಸಲುವಾಗಿ ನೀಡಿದಾಗ ನೌಕರನು ಪಾವತಿಸಬೇಕಾದ ಬಾಡಿಗೆ

- ಎ. ನೌಕರನು ಪಡೆಯುತ್ತಿರುವ ಮನೆ ಬಾಡಿಗೆ ಭತ್ಯೆ ಬಿ. ನೌಕರನು ಪಡೆಯುತ್ತಿರುವ ಮನೆ ಬಾಡಿಗೆ ಭತ್ಯೆ ಪರಿಗಣಿಸದೆ ಪೂರ್ಣ ಬಾಡಿಗೆಯನ್ನು ಪಾವತಿಸಬೇಕು
 ಸಿ. ಮನೆ ಬಾಡಿಗೆ ಭತ್ಯೆ ಹಾಗೂ ವ್ಯತ್ಯಾಸದ ಹೆಚ್ಚುವರಿ ಬಾಡಿಗೆಯನ್ನು ಸಹ ನೌಕರನೇ ಪಾವತಿಸಬೇಕು. ಡಿ. ಯಾವುದೇ ಬಾಡಿಗೆ ಪಾವತಿಸಬೇಕಿಲ್ಲ.

8. The Penal Rent to be recovered from the Employee / Officer for not vacating his quarters on transfer after 3 months is

- A. 50% of Salary B. 20% of Salary
 C. HRA admissible D. Initiating Disciplinary Action

ವರ್ಗಾವಣೆಯಾದ ನೌಕರನು/ಅಧಿಕಾರಿಯು ವರ್ಗಾವಣೆಯಾದ 3 ತಿಂಗಳ ನಂತರವು ನಿಗಮದ ವಸತಿ ಗೃಹವನ್ನು ತೆರವುಗೊಳಿಸದಿದ್ದರೆ ನೌಕರನು ಪಾವತಿ ಮಾಡಬೇಕಾದ ದಂಡ ಬಾಡಿಗೆ

- ಎ. ಸಂಬಳದ ಶೇಕಡಾ 50 ರಷ್ಟು ಬಿ. ಸಂಬಳದ ಶೇಕಡಾ 20 ರಷ್ಟು
 ಸಿ. ಪಡೆಯುತ್ತಿರುವ ಮನೆ ಬಾಡಿಗೆ ಭತ್ಯೆ ಡಿ. ಶಿಕ್ಷಾ ಕ್ರಮ ಕೈಗೊಳ್ಳಲು ಪ್ರಸ್ತಾವನೆ

9. The minimum contract demand for availing Electricity at High Tension Supply shall be ...
 A. 25KVA B. 50KVA
 C. 67HP D. 50KW

ಹೆಚ್. ಪಿ. ಬಿದ್ಯುತ್ ಸರಬರಾಜಿಗೆ ಕನಿಷ್ಠ ಒಪ್ಪಂದ (ಗುತ್ತಿಗೆ) ಬೇಡಿಕೆಯು

- ಎ. 25 ಕೆವಿಎ ಬಿ. 50 ಕೆವಿಎ
 ಸಿ. 67 ಹೆಚ್‌ಪಿ ಡಿ. 50 ಕಿವ್ಯು

10. An incentive at the rate of 0.25% of the bill shall be given to the consumers by way of adjustment in the subsequent month bill
 A. In all cases of payment through ECS B. In all cases of payment within the due date.
 C. In all cases of monthly bill exceeding Rs. 50000/- D. None of them.

ಗ್ರಾಹಕರಿಗೆ ಜಿಲ್ಲಾ ಮೊತ್ತದ ಶೇಕಡಾ 0.25 ರ ಪ್ರೋತ್ಸಾಹ ಧನವನ್ನು ಈ ಕೆಳಗಿನ ಯಾವ ಸಂದರ್ಭದಲ್ಲಿ ನಂತರದ ಜಿಲ್ಲಾ ಹೊಂದಾಣಿಕೆ ಮಾಡಲಾಗುವುದು

- ಎ. ಇಸಿಎಸ್ ಮೂಲಕ ಪಾವತಿಸಿದ ಎಲ್ಲಾ ಪ್ರಕರಣಗಳಿಗೆ ಬಿ. ಗಡುವು ದಿನಾಂಕದೊಳಗೆ ಪಾವತಿಸಿದ ಎಲ್ಲಾ ಪ್ರಕರಣಗಳಿಗೆ
 ಸಿ. ತಿಂಗಳ ಜಿಲ್ಲಾ ರೂ. 50000/- ಕ್ಕಿಂತಲೂ ಹೆಚ್ಚು ಇರುವ ಪ್ರಕರಣಗಳಲ್ಲಿ ಡಿ. ಯಾವುದು ಅನ್ವಯಿಸುವುದಿಲ್ಲ.

11. If the consumer avails power supply at 220KV Volts, he will be entitled to a rebate of
 A. 2paise/Unit of Energy Consumed B. 3paise/Unit of Energy Consumed
 C. 5paise/Unit of Energy Consumed D. 4paise/Unit of Energy Consumed

220ಕೆವಿ ವೋಲ್ಟೇಜಿನಲ್ಲಿ ಬಿದ್ಯುತ್ ಸರಬರಾಜು ಪಡೆದುಕೊಳ್ಳುವ ಗ್ರಾಹಕರಿಗೆ ಈ ಕೆಳಗಿನಂತೆ ಲಿಯಾಯಿತಿ ನೀಡಲಾಗುತ್ತದೆ.

- ಎ. ಬಳಸಿದ ಪ್ರತಿ ಯುನಿಟ್‌ನ ಮೇಲೆ 2ಪೈಸೆ ಬಿ. ಬಳಸಿದ ಪ್ರತಿ ಯುನಿಟ್‌ನ ಮೇಲೆ 3ಪೈಸೆ
 ಸಿ. ಬಳಸಿದ ಪ್ರತಿ ಯುನಿಟ್‌ನ ಮೇಲೆ 5ಪೈಸೆ ಡಿ. ಬಳಸಿದ ಪ್ರತಿ ಯುನಿಟ್‌ನ ಮೇಲೆ 4ಪೈಸೆ

12. Where bulk Solar Water Heater System is installed, Solar Water Rebate will be allowed to each individual installation provided that group of housing shall be a minimum capacity ofLtr. per household.
 A. 200Ltr. B. 150Ltr.
 C. 100Ltr. D. 75Ltr.

ವಸತಿ ಸಂಕೀರ್ಣಗಳು / ಗುಂಪು ಮನೆಗಳು ಇರುವಲ್ಲಿ ಪ್ರತಿ ಮನೆಗೆ ಕನಿಷ್ಠಲೀ. ಸಾಮರ್ಥ್ಯದ ಲೆಕ್ಕದಂತೆ ಸಮಗ್ರವಾಗಿ ಒಂದೇ ಸೌರಶಕ್ತಿ ಜಾಲತ ವಾಟರ್ ಹೀಟರ್ ಸ್ಥಾಪಿಸಿ ಬಳಸಿದರೆ ಪ್ರತಿ ಮನೆಗೂ ಸೌರ ಶಕ್ತಿ ಲಿಯಾಯಿತಿ ನೀಡಲಾಗುವುದು.

- ಎ. 200ಲೀ. ಬಿ. 150ಲೀ.
 ಸಿ. 100ಲೀ. ಡಿ. 75ಲೀ.

13. Tariff applicable for Coconut & Arecanut plantation is
 A. LT4(a) B. LT4(b)
 C. LT4C(1) D. LT4C(2)

ಅಡಿಕೆ ಮತ್ತು ತೆಂಗು ಬೆಳೆಗಳ ಸ್ಥಾವರಗಳಿಗೆ ದರ ಸೂಚಿ ಅನ್ವಯಿಸುತ್ತದೆ.

- ಎ. ಎಲ್.ಟಿ.-4(ಎ) ಬಿ. ಎಲ್.ಟಿ.-4(ಬಿ)
 ಸಿ. ಎಲ್.ಟಿ.-4ಸಿ(1) ಡಿ. ಎಲ್.ಟಿ.-4ಸಿ(2)

14. The installations of Public Street Lights and Park Lights used by religious institutions will be build undertariff.
 A. LT-2(a) B. LT-3
 C. LT-2(b) D. LT-6(b)

ಧಾರ್ಮಿಕ ಸಂಸ್ಥೆಗಳು ಉಪಯೋಗಿಸುವ ಸಾರ್ವಜನಿಕ ಬೀದಿ ದೀಪಗಳು ಹಾಗೂ ಉದ್ಯಾನವನದ ದೀಪಗಳ ಸ್ಥಾವರಗಳನ್ನುಜಕಾತಿ ಅಡಿಯಲ್ಲಿ ಜಲ್ಲು ಮಾಡಲಾಗುವುದು.

ಎ. ಎಲ್.ಇ.-2(ಎ)

ಬಿ. ಎಲ್.ಇ.-3

ಸಿ. ಎಲ್.ಇ.-2(ಬಿ)

ಡಿ. ಎಲ್.ಇ.-6(ಬಿ)

15. For seasonal industries, monthly charges during off seasonal months shall be
A. Energy charges + 50% FC
B. Energy charges + 25% FC
C. No Energy charges
D. 100% FC

ಮತುಕಾಲಿಕ ಕೈಗಾರಿಕೆಗಳಿಗೆ ಅಕಾಲಿಕ ತಿಂಗಳಲ್ಲಿ ಮಾಸಿಕ ಶುಲ್ಕವು ಆಗಿರುತ್ತದೆ.

ಎ. ಬಳಕೆ ಶುಲ್ಕ + 50% ನಿಗದಿತ ಶುಲ್ಕ

ಬಿ. ಬಳಕೆ ಶುಲ್ಕ + 25% ನಿಗದಿತ ಶುಲ್ಕ

ಸಿ. ಬಳಕೆ ಶುಲ್ಕ ಇರುವುದಿಲ್ಲ.

ಡಿ. 100% ನಿಗದಿತ ಶುಲ್ಕ

16. Extra High Tension (EHT) means
A. Supply voltage above 33000Volts
B. Supply voltage above 11000Volts
C. Supply voltage above 22000Volts
D. Supply voltage above 44000Volts

ಎಕ್ಸ್ಟ್ರಾ ಹೈ ಟೆನ್ಷನ್ ಅಂದರೆ

ಎ. 33000 ವೋಲ್ಟ್ಸ್ ನಿಂತಲು ಹೆಚ್ಚಿನ ವಿದ್ಯುತ್ ಸರಬರಾಜು

ಬಿ. 11000 ವೋಲ್ಟ್ಸ್ ನಿಂತಲು ಹೆಚ್ಚಿನ ವಿದ್ಯುತ್ ಸರಬರಾಜು

ಸಿ. 22000 ವೋಲ್ಟ್ಸ್ ನಿಂತಲು ಹೆಚ್ಚಿನ ವಿದ್ಯುತ್ ಸರಬರಾಜು

ಡಿ. 44000 ವೋಲ್ಟ್ಸ್ ನಿಂತಲು ಹೆಚ್ಚಿನ ವಿದ್ಯುತ್ ಸರಬರಾಜು

17. Unit of Electric Resistance is
A. Amper
B. Ohms
C. Volts
D. KVA

ವಿದ್ಯುತ್ ರೆಸಿಸ್ಟೆನ್ಸ್ ಅಳತೆಯ ಮಾನ.....

ಎ. ಆಂಪೆರ್

ಬಿ. ಓಮ್ಸ್

ಸಿ. ವೋಲ್ಟ್ಸ್

ಡಿ. ಕೆವಿಎ

18. For IP Set of 10HP Rating of Capacitors shall be provided
A. 5.0RKVA
B. 3.0RKVA
C. 2.0RKVA
D. 4.0RKVA

10 ಹೆಚ್.ಪಿ. ಸಾಮರ್ಥ್ಯವುಳ್ಳ ನಿರಾವಲಿ ಪಂಪುಸೆಟ್ಟು ಸ್ಥಾವರಗಳಿಗೆಸಾಮರ್ಥ್ಯ ನಿರ್ಧಾರಣ ಕೆಪಾಸಿಟರ್‌ಗಳನ್ನು ಅಳವಡಿಸತಕ್ಕದ್ದು.

ಎ. 5.0 ಆರ್‌ಕೆವಿಎ

ಬಿ. 3.0 ಆರ್‌ಕೆವಿಎ

ಸಿ. 2.0 ಆರ್‌ಕೆವಿಎ

ಡಿ. 4.0 ಆರ್‌ಕೆವಿಎ

19. The industries who intend to utilize seasonal industry benefits shall comply with the conditionality's under para.....of General Terms & Conditions of tariff.
A. 24
B. 25
C. 26
D. 27

ಮತು ಕಾಲಿಕ ಕೈಗಾರಿಕಾ ಸೌಲಭ್ಯವನ್ನು ಹೊಂದಲು ಇಚ್ಛಿಸುವ ಕೈಗಾರಿಕೆಗಳು ವಿದ್ಯುಚ್ಛಕ್ತಿ ದರಗಳ ಸಾಮಾನ್ಯ ಷರತ್ತುಗಳು ಹಾಗೂ ನಿಬಂಧನೆಗಳಲ್ಲಿನ ಪ್ರಾರಾ ಸಂಖ್ಯೆರ ನಿಯಮಗಳಿಗೆ ಬದ್ಧರಾಗಿರತಕ್ಕದ್ದು.

ಎ. 24

ಬಿ. 25

ಸಿ. 26

ಡಿ. 27

20. The business of supply of Electricity by the licensee is as per.....
A. Section 19 of Karnataka Electricity Reform Act 1999
B. Section 4 of Karnataka Electricity Reform Act 1999
C. Section 56 of Karnataka Electricity Reform Act 1999
D. Section 6 of Karnataka Electricity Reform Act 1999

ಕರ್ನಾಟಕ ವಿದ್ಯುತ್ ಸರಬರಾಜು ಉದ್ದಿಮೆಯನ್ನು / ವ್ಯಾಪಾರವನ್ನುರ ಅಡಿಯಲ್ಲಿ ನಿರ್ವಹಿಸಲಾಗುತ್ತದೆ.

ಎ. ಕರ್ನಾಟಕ ವಿದ್ಯುತ್ ನವೀಕರಣ ಅಧಿನಿಯಮ 1999 ರ ಪರಿಚ್ಛೇದ 19

ಬಿ. ಕರ್ನಾಟಕ ವಿದ್ಯುತ್ ನವೀಕರಣ ಅಧಿನಿಯಮ 1999 ರ ಪರಿಚ್ಛೇದ 4

ಸಿ. ಕರ್ನಾಟಕ ವಿದ್ಯುತ್ ನವೀಕರಣ ಅಧಿನಿಯಮ 1999 ರ ಪರಿಚ್ಛೇದ 56

ಡಿ. ಕರ್ನಾಟಕ ವಿದ್ಯುತ್ ನವೀಕರಣ ಅಧಿನಿಯಮ 1999 ರ ಪರಿಚ್ಛೇದ 6

21. For arranging Electricity Supply under Regulation 9, the load shall be assessed at Corporation areas atWatts per Sqmtr.
A. 25 B. 50 C. 40 D. 75
ಮಹಾನಗರ ಪಾಲಿಕೆ ಕ್ಷೇತ್ರಗಳಿಗೆ ಅಧಿನಿಯಮ 9 ರ ಅಡಿಯಲ್ಲಿ ವಿದ್ಯುತ್ ಸರಬರಾಜು ಮಾಡುವಾಗ ನಿರ್ಧಾರಿತ ಹೊರೆಯ ಪ್ರಮಾಣವನ್ನು ಪ್ರತಿ ಚದರ ಮೀಟರಿಗೆ ವ್ಯಾಟ್ಸ್‌ನಂತೆ ಪರಿಗಣಿಸಲಾಗುವುದು.
ಎ. 25 ಬಿ. 50 ಸಿ. 40 ಡಿ. 75
22. For availing temporary Power Supply the consumer have to pay estimated Power Consumption Charges atunits per KW per day for the duration of supply.
A. 12 B. 10 C. 20 D. 15
ತಾತ್ಕಾಲಿಕ ವಿದ್ಯುತ್ ಸರಬರಾಜು ಸೇವೆಯನ್ನು ಹೊಂದಲು ಗ್ರಾಹಕರು ಪ್ರತಿ KW ಗೆ ಪ್ರತಿ ದಿನಕ್ಕೆಯುನಿಟ್ ನಂತೆ ಅಂದಾಜಿಸಿದ ವಿದ್ಯುತ್ ಬಳಕೆ ಶುಲ್ಕ ಪಾವತಿಸಬೇಕು.
ಎ. 12 ಬಿ. 10 ಸಿ. 20 ಡಿ. 15
23. If the Capacitors are found to be removed / not installed to an IP Set installation the penalty leviable isper annum.
A. Rs. 40/-per HP B. Rs. 60/-per HP
C. Rs. 100/-per HP D. Rs. 50/-per HP
ಪಂಪು ಸೆಟ್ ಸ್ಥಾವರಗಳಿಗೆ ಕೆಪಾಸಿಟರ್‌ಗಳನ್ನು ತೆಗೆದಿರುವುದು / ಅಳವಡಿಸಿರುವುದು ಕಂಡು ಬಂದಲ್ಲಿ ಪಿ.ಎಚ್. ದಂಡವನ್ನು ವಾರ್ಷಿಕ
..... ರಂತೆ ವಿಧಿಸಲಾಗುವುದು.
ಎ. ಪ್ರತಿ ಹೆಚ್.ಪಿ. ರೂ. 40/- ಬಿ. ಪ್ರತಿ ಹೆಚ್.ಪಿ. ರೂ. 60/-
ಸಿ. ಪ್ರತಿ ಹೆಚ್.ಪಿ. ರೂ. 100/- ಡಿ. ಪ್ರತಿ ಹೆಚ್.ಪಿ. ರೂ. 50/-
24. For the purpose of conversion from 1HP to 1KVA, 1HP=.....KVA
A. 0.878 B. 0.746
C. 0.778 D. 0.750
ಲೋಡನ್ನು ಹೆಚ್.ಪಿ.ಯಿಂದ ಕೆ.ವಿ.ಎ. ಗೆ ಪರಿವರ್ತಿಸಿದಾಗ ಒಂದು ಹೆಚ್.ಪಿ. ಗೆ ಸಮನಾಗಿ, ಕೆ.ವಿ.ಎ ಅಗುತ್ತದೆ.
ಎ. 0.878 ಬಿ. 0.746
ಸಿ. 0.778 ಡಿ. 0.750
25. Hybrid seed processing units are billed undertariff scheduled
A. LT-2 B. LT-3
C. LT-5 D. LT-4
ಹೈಬ್ರಿಡ್ ಜೀಜ ಸಂಸ್ಕರಣ ಘಟಕಗಳನ್ನುದರ ಸೂಚಿಯಲ್ಲಿ ಜಲ್ಲು ಮಾಡಲಾಗುತ್ತದೆ.
ಎ. ಎಲ್.ಟಿ.-2 ಬಿ. ಎಲ್.ಟಿ.-3
ಸಿ. ಎಲ್.ಟಿ.-5 ಡಿ. ಎಲ್.ಟಿ.-4
26. Registration Fee for availing Power Supply to layouts is
A. Rs. 250.00/layout B. Rs. 100.00/layout
C. Rs. 500.00/layout D. Rs. 1000.00/layout
ಬಡಾವಣೆಗಳಿಗೆ ವಿದ್ಯುತ್ ಸೇವಾ ಸಂಪರ್ಕ ಪಡೆಯಲು ಲಿಜನ್ಸೈಜ್‌ಮೆಂಟ್ ಶುಲ್ಕ ಪಾವತಿಸಬೇಕಾಗುತ್ತದೆ.
ಎ. ರೂ. 250.00 / ಬಡಾವಣೆ ಬಿ. ರೂ. 100.00 / ಬಡಾವಣೆ
ಸಿ. ರೂ. 500.00 / ಬಡಾವಣೆ ಡಿ. ರೂ. 1000.00 / ಬಡಾವಣೆ
27. Service Charges payable by the consumer for issue of NOC while arranging Power Supply to layouts under Clause-10 where sites of 300 in no. or less
A. Rs. 50.00 per site or Rs. 5000.00 whichever is higher
B. Rs. 75.00 per site or Rs. 7500.00 whichever is higher
C. Rs. 100.00 per site or Rs. 10000.00 whichever is higher
D. Rs. 150.00 per site or Rs. 15000.00 whichever is higher

300 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯ ನಿವೇಶನಗಳನ್ನು ಹೊಂದಿರುವ ಬಡಾವಣೆಗೆ ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಕಲಂ-10 ರನ್ವಯ ನಿರಾಕ್ಷೇಪಣಾ ಪತ್ರ ಪಡೆಯಲು ಪಾವತಿಸಬೇಕಾದ ಸೇವಾ ಶುಲ್ಕ

- ಎ. ಪ್ರತಿ ನಿವೇಶನಕ್ಕೆ ರೂ. 50/- ಅಥವಾ ರೂ. 5000/- ಯಾವುದು ಹೆಚ್ಚು ಅದು.
 ಬಿ. ಪ್ರತಿ ನಿವೇಶನಕ್ಕೆ ರೂ. 75/- ಅಥವಾ ರೂ. 7500/- ಯಾವುದು ಹೆಚ್ಚು ಅದು.
 ಸಿ. ಪ್ರತಿ ನಿವೇಶನಕ್ಕೆ ರೂ. 100/- ಅಥವಾ ರೂ. 10000/- ಯಾವುದು ಹೆಚ್ಚು ಅದು.
 ಡಿ. ಪ್ರತಿ ನಿವೇಶನಕ್ಕೆ ರೂ. 150/- ಅಥವಾ ರೂ. 15000/- ಯಾವುದು ಹೆಚ್ಚು ಅದು.

28. For issue of Certified Copy of the Security Deposit details held against the installations the consumer has to payService Charge.

- A. Rs. 10.00 B. Rs. 100.00
 C. Rs. 150.00 D. Rs. 50.00

ಗ್ರಾಹಕರು ತಮ್ಮ ಸ್ಥಾವರಕ್ಕೆ ಸಂಬಂಧಿಸಿದಂತೆ ಇರುವ ಭದ್ರತಾ ರೇವಣಿ ವಿವರದ ದೃಢೀಕೃತ ಪ್ರತಿಯನ್ನು ಪಡೆಯಲು ಸೇವಾ ಶುಲ್ಕವಾಗಿ ರೂ.ಅನ್ನು ಪಾವತಿಸಬೇಕು.

- ಎ. ರೂ. 10.00 ಬಿ. ರೂ. 100.00
 ಸಿ. ರೂ. 150.00 ಡಿ. ರೂ. 50.00

29. Charges for Meter Testing of an HT Installation at the instance of consumer is Rs.

- A. Rs. 200.00 B. Rs. 500.00
 C. Rs. 100.00 D. Rs. 1000.00

ಗ್ರಾಹಕರ ಕೋರಿಕೆಯ ಮೇರೆಗೆ ಹೆಚ್.ಇ. ಸ್ಥಾವರದ ಮೀಟರ್‌ನ್ನು ಪರೀಕ್ಷಿಸಲು ಪಾವತಿಸಬೇಕಾದ ಶುಲ್ಕ... ..

- ಎ. ರೂ. 200.00 ಬಿ. ರೂ. 500.00
 ಸಿ. ರೂ. 100.00 ಡಿ. ರೂ. 1000.00

30. Identify the organized financial market for the following

- A. Money lenders B. Indigenous bankers
 C. Traders D. Nationalized banks

ಈ ಕೆಳಗಿನವುಗಳಲ್ಲಿ ಸಂಘಟಿತ ಹಣಕಾಸು ಮಾರ್ಕೆಟನ್ನು ಗುರುತಿಸಿ.

- ಎ. ಸಾಲ ಕೊಡುವವ ಬಿ. ಸ್ಥಳೀಯ ಲೇವಾದೇವಿಗಾರರು
 ಸಿ. ವ್ಯಾಪಾರಗಾರರು ಡಿ. ರಾಷ್ಟ್ರೀಕೃತ ಬ್ಯಾಂಕುಗಳು

31. The medium term securities are those which have a maturity period of:

- A. Less than 1 year B. 1 year to 5 years
 C. Above 7 years D. 10 years and above

ಮಧ್ಯಮಾವಧಿ ಭದ್ರತೆಗಳ ಪರಿಪಕ್ವತೆ ಅವಧಿ

- ಎ. 1 ವರ್ಷಕ್ಕಿಂತ ಕಡಿಮೆ ಬಿ. 1 ವರ್ಷದಿಂದ 5 ವರ್ಷ
 ಸಿ. 7 ವರ್ಷಕ್ಕೆ ಮೇಲ್ಪಟ್ಟು ಡಿ. 10 ವರ್ಷ ಮತ್ತು ಮೇಲ್ಪಟ್ಟು

32. One of the function of Financial System essential to Modern Economy is:

- A. Mobilization of savings B. Operating cycle
 C. Nature of industry D. Flexibility

ಆರ್ಥಿಕ ವ್ಯವಸ್ಥೆಯನ್ನು ಆಧುನಿಕ ಮಿತವ್ಯಯಗೊಳಿಸಲು ಅಗತ್ಯವಾದ ಒಂದು ಕ್ರಿಯೆ

- ಎ. ಉಳಿತಾಯ ಕ್ರೋಢೀಕರಣ ಬಿ. ನಿರ್ವಹಣಾ ಅವರ್ತಕಾಲ
 ಸಿ. ಕೈಗಾರಿಕೆಯ ಸ್ವರೂಪ ಡಿ. ಮೆದುವಾದ ಸ್ವರೂಪ

33. Assets which can be easily converted into cash within a short period is called.....

- A. Working capital B. Current asset
 C. Fixed asset D. Equity capital

ಕಡಿಮೆ ಕಾಲಾವಧಿಯಲ್ಲಿ ನಗದು ರೂಪಕ್ಕೆ ಪರಿವರ್ತಿಸಬಹುದಾದ ಆಸ್ತಿ

- ಎ. ಕಾರ್ಯವಾಹಿ ಬಂಡವಾಳ ಬಿ. ಜಾಲ್ತ ಆಸ್ತಿ
 ಸಿ. ಸ್ಥಿರಾಸ್ತಿ ಡಿ. ಈಕ್ವಿಟಿ ಬಂಡವಾಳ

34. The object of make available ready cash whenever required is.....

- A. Controlling inflow of cash B. A reserve to meet the contingencies
 C. To plan and control the use of cash D. To avoid loss of good will to the Organization.

ನಗದು ಹಣ ಬೇಕೆಂದಾಗ ಲಭ್ಯವಾಗುವ ಹಾಗೆ ಮಡುವ ಉದ್ದೇಶ

ಎ. ಒಳಹಲವಿಕೆಯ ಹಣದ ನಿಯಂತ್ರಣ

ಸಿ. ಹಣದ ಉಪಯೋಗದ ಯೋಜನೆ ಮತ್ತು ನಿಯಂತ್ರಣಕ್ಕಾಗಿ

ಬಿ. ಪ್ರಾಸಂಗಿಕ ವೆಚ್ಚವನ್ನು ಭರಿಸಲು ಮೀಸಲು

ಡಿ. ಸಂಸ್ಥೆಯ ವಿಶ್ವಾಸ ಹಾಳಾಗುವುದನ್ನು ತಡೆಯಲು

35. The yard stick for measuring the economic performance of a firm is.....

A. Fixed capital

B. Profit

C. Investment decisions

D. Top management

ಸಂಸ್ಥೆಯ ಆರ್ಥಿಕ ನಿರ್ವಹಣೆಯನ್ನು ಅಳೆಯುವ ಸಾಧನ

ಎ. ಸ್ಥಿರ ಬಂಡವಾಳ

ಬಿ. ಲಾಭಾಂಶ

ಸಿ. ಬಂಡವಾಳ ಹೂಡುವಿಕೆ ನಿರ್ಧಾರ

ಡಿ. ಮೇಲಿನ ಆಡಳಿತ ವ್ಯವಸ್ಥೆ

36. Business needs money to

A. Make more goods

B. Make more services

C. Make more money

D. Make more luxuries

ವ್ಯವಹಾರಕ್ಕೆ ಹಣ..... ಬೇಕು

ಎ. ಹೆಚ್ಚು ಸರಕನ್ನು ತಯಾರಿಸಲು

ಬಿ. ಹೆಚ್ಚು ಸೇವೆಯನ್ನು ಒದಗಿಸಲು

ಸಿ. ಹೆಚ್ಚು ಹಣ ಮಾಡಲು

ಡಿ. ಅಧಿಕ ಐಷಾರಾಮಿಗಳನ್ನು ಹೆಚ್ಚಿಸಲು

37. Financial Management is concerned with the efficient use of an important economic resource namely.....

A. Revenue funds

B. Capital funds

C. Medium term funds

D. Long term funds

ಆರ್ಥಿಕ ನಿರ್ವಹಣೆಯು ಒಂದು ಪ್ರಮುಖ ಆರ್ಥಿಕ ಸಂಪನ್ಮೂಲವಾದ ದ ಪರಿಣಾಮಕಾರಿ ಉಪಯೋಗಕ್ಕೆ ಸಂಬಂಧಿಸಿದೆ.

ಎ. ಕಂದಾಯ ಸಂಪನ್ಮೂಲ

ಬಿ. ಬಂಡವಾಳ ಸಂಪನ್ಮೂಲ

ಸಿ. ಮಧ್ಯ ಅವಧಿ ಸಂಪನ್ಮೂಲ

ಡಿ. ದೀರ್ಘಾವಧಿ ಸಂಪನ್ಮೂಲ

38. Establishing Asset Management Policy is functions of Financial Management.

A. Incidental

B. Management

C. Executive

D. Top level management

ಆಸ್ತಿ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಸ್ಥಾಪಿಸುವುದು, ಆರ್ಥಿಕ ನಿರ್ವಹಣೆಯ ಕಾರ್ಯವಾಗಿದೆ.

ಎ. ಪ್ರಾಸಂಗಿಕ ವೆಚ್ಚ

ಬಿ. ನಿರ್ವಹಣೆ

ಸಿ. ಕಾರ್ಯಾಂಗ

ಡಿ. ಮೇಲ್ಮಟ್ಟದ ನಿರ್ವಹಣೆ

39. Financial intermediates is one of the multiple but inter-related functions of financial system can be listed as.....

A. Payment system

B. Transfer of resources

C. Pooling of funds

D. Risk management

ಆರ್ಥಿಕ ವ್ಯವಸ್ಥೆಯ ಹಲವು ಕರ್ತವ್ಯಗಳಲ್ಲಿ ಪರಸ್ಪರ ಸಂಬಂಧಿಸಿದವುಗಳಲ್ಲಿ ಒಂದಾದ ಆರ್ಥಿಕ ಮಧ್ಯವರ್ತಿಗಳನ್ನು ಪಟ್ಟಿಗೆ ನೇರಿಸಬಹುದು.

ಎ. ಪಾವತಿ ವ್ಯವಸ್ಥೆ

ಬಿ. ಸಂಪನ್ಮೂಲ ವರ್ಗಾವಣೆ

ಸಿ. ಸಂಪನ್ಮೂಲ ಕ್ರಯಾಕರಣ

ಡಿ. ರಿಸ್ಕ್ ಮ್ಯಾನೇಜ್‌ಮೆಂಟ್

40. Firms with higher rate of Turnover needs

A. Higher working capital

B. Lower working capital

C. Capital

D. Finance

ಹೆಚ್ಚಿನ ದರದಲ್ಲಿ ವಹಿವಾಟು ಮಾಡುವ ವ್ಯಾಪಾರ ಸಂಸ್ಥೆಗಳಿಗೆ ಬೇಕಾಗುತ್ತದೆ.

ಎ. ಹೆಚ್ಚಿನ ಕ್ರಿಯಾಶೀಲ ಬಂಡವಾಳ

ಬಿ. ಕಡಿಮೆ ಕ್ರಿಯಾಶೀಲ ಬಂಡವಾಳ

ಸಿ. ಬಂಡವಾಳ

ಡಿ. ಹಣಕಾಸು

PART-B

ಭಾಗ-ಬಿ

1. Write Short Notes on the following:

10

- Liabilities
- Factory and Factory Premises
- Point of commencement of supply
- Optimum size of receivables
- Balancing loads

ಕೆಳಗಿನವುಗಳ ಮೇಲೆ ಟಿಪ್ಪಣಿ ಬರೆಯಿರಿ

- ಬಾಧ್ಯತೆಗಳು
- ಕೈಗಾರಿಕೆ ಮತ್ತು ಕೈಗಾರಿಕಾ ಆವರಣ
- ವಿದ್ಯುತ್ ಸರಬರಾಜು ಜಂದು
- ಅತಿಹೆಚ್ಚಿನ ಪರಿಣಾಮದ ಸ್ವೀಕೃತಿಗಳು
- ಹೊರೆಯ ಸಮತೋಲನ

2. Explain the provisions of Penal Rent and Disciplinary Action, where the official has not vacated the quarters on transfer.

5

ನೌಕರನು ವರ್ಗಾವಣೆ ಹೊಂದಿ ನಿಗದಿತ ವಸತಿ ಗೃಹವನ್ನು ಖಾಲಿ ಮಾಡದಿದ್ದರೆ ಅನ್ವಯಿಸುವ ಶಿಕ್ಷಣದ ಬಾಡಿಗೆಯ ದಂಡ ಹಾಗೂ ಶಿಸ್ತಿನ ಕ್ರಮಗಳ ಬಗ್ಗೆ ವಿವರಿಸಿ.

3. Explain Tatkal Scheme.

5

ತತ್ಕಾಲ ಯೋಜನೆಯನ್ನು ವಿವರಿಸಿ.

4. What is estimated Power Consumption Charges in respect of LT Temporary Power Supply?

5

ಎಲ್.ಟಿ. ತಾತ್ಕಾಲಿಕ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಅಂದಾಜು ವಿದ್ಯುತ್ ಬಳಕೆಯ ವೆಚ್ಚಗಳು ಎಂದರೇನು ?

5. Explain extensions and alterations of LT Installations.

5

ಎಲ್.ಟಿ. ಸ್ಥಾವರಗಳಲ್ಲಿನ ವಿಸ್ತರಣೆ ಮತ್ತು ಮಾರ್ಪಾಡುಗಳನ್ನು ವಿವರಿಸಿ.

6. Explain about the register of Salary attachment order and mode of recovery.

5

ವೇತನ ಸ್ವಾಧೀನ ಆದೇಶಗಳ ರಜಿಸ್ಟರ್ ಮತ್ತು ವಸೂಲಿ ಮಾಡುವ ವಿಧಾನಗಳ ಬಗ್ಗೆ ವಿವರಿಸಿ.

7. Explain the provisions applicable to seasonal industries as narrated in the tariff.

5

ಜಕಾತಿ ಅನ್ವಯ ಋತುಕಾಲಿಕ ಕೈಗಾರಿಕೆಗಳಿಗೆ ಅನ್ವಯಿಸುವ ನಿಯಮಗಳನ್ನು ತಿಳಿಸಿ.

8. Explain 'the rating of installations'.

5

ಸ್ಥಾಪನೆಗಳ ರೇಟಿಂಗ್ ಬಗ್ಗೆ ವಿವರಿಸಿ.

9. Write about un-authorized extension of supply.

5

'ಅನುಮತಿಸ್ಥಿತ ವಿದ್ಯುತ್ ವಿಸ್ತರಣೆ' ಬಗ್ಗೆ ಬರೆಯಿರಿ.

10. What is factoring? What are its functions and uses?

5

ಫ್ಯಾಕ್ಟರಿಂಗ್ ಎಂದರೇನು? ಅದರ ಕಾರ್ಯ ಮತ್ತು ಉಪಯೋಗಗಳೇನು?

11. What are the objectives of Financial Management?

5

ಹಣಕಾಸು ನಿರ್ವಹಣೆಯ ಮೂಲಭೂತ ಉದ್ದೇಶಗಳೇನು?
